### **AUTOMOTIVE AXLES LIMITED**

13th December, 2021

The BSE Limited
Phiroze Jeejeebhoy Towers
Dalal Street
Mumbai - 400 001
Scrip Code: 505010

National Stock Exchange Limited Exchange Plaza, Plot No. C/1, G- Block Bandra (E) Mumbai - 400 051 Scrip Code: AUTOAXLES

**Attn: Listing Department** 

Dear Sir/Madam,

Sub: Notice to shareholders w.r.t transfer of shares to IEPF

In accordance with Regulation 30 of the SEBI (Listing Obligations and Disclosure Requirements) Regulations, 2015, we have to enclose copies of the communication issued to the shareholders and notice published in the newspapers, Financial Express (English) and The Andolana(Kannada), concerning the proposed transfer of shares to the IEPF Authority, pursuant to Section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016, as amended from time to time.

You are kindly requested to take the same on record.

Thanking you,

Yours Truly,

For Automotive Axles Limited

Debadas Panda Company Secretary

Encl: As Above

Regd. Office & Mysuru Unit:

Hootagalli Industrial Area, Off Hunsur Road, Mysuru – 570 018, Karnataka, India Telephone: 91-821-719 7500, Fax: 91-821-2402451
Email: sec@autoaxle.com, Website: www.autoaxle.com

CIN: L51909KA1981PLC004198

ISO 9001:2015 / IATF 16949 : 2016, EMS : ISO : 14001:2015 & OHSAS : ISO : 45001 : 2018





## INTEGRATED REGISTRY MANAGEMENT SERVICES PRIVATE LIMITED CIN NO: U74900TN2015PTC101466

(UNIT: AUTOMOTIVE AXLES LIMITED)

#30, Ramana Residency, 4th Cross, Sampige Road, Malleswaram, Bengaluru -560003 Tel: 080 23460815-818 Fax: 080 23460819 Email: irg@integratedindia.in

IRMSPL/AXLDIV-2013-14/FOLIO- /SLNO-

Ref: Folio / Dp Id Clid:

Dear Shareholder,

Pursuant to Section 124 of the Companies Act, 2013 (the Act) and the IEPF (Accounting, Audit, Transfer and Refund) Rules, 2016 (the Rules) the amount of dividend which remains unclaimed by the respective shareholders for a period of seven years or more shall be transferred by AUTOMOTIVE AXLES LIMITED (the Company) to the Investor Education & Protection Fund (the Fund) established by the Central Government under Section 125 of the Act. As per the Company records your dividend amount pertaining to the Financial Year 2013-14 is lying unclaimed by you as on 30.11.2021.

You may also please note that as per the said provisions, all Shares in respect of which dividend has not been claimed for seven consecutive years or more shall be transferred to the IEPF Account (the Account) by the Company. Hence, in compliance with the said provisions, shares held by you may also be transferred to the Account.

Kindly, therefore, claim the amount by returning the appended form duly signed at the earliest not later than Saturday,  $12^{\rm th}$  March 2022. In the event that the amount of dividend remains unclaimed beyond the period specified, the same along with the shares will be transferred by the Company to the Account. After such transfer, you will not be able to claim the dividend amount or the share from the Company. However, the same can be claimed by you after following procedure prescribed under the Rules, from the IEPF Authority.

Assuring you of our best services,

Yours faithfully

Date: 10-12-2021

for Integrated Registry Management Services Private Limited
Investor Service Section

Integrated Registry Management Services Private Ltd will not consider any forms received after the last date. No separate correspondence will be sent in this regards.

\*-----\*

AUTOMOTIVE AXLES LIMITED

Date: 10-12-2021

Hootagali Industrial Area

Ref no: IRMSPL/AXLDIV-2013-14/FOLIO-

Off Hunsur Road, Mysuru - 570 018, Karnataka

Dear Sir,

Sub: Payment of Unclaimed Dividend

#### LETTER OF UNDERTAKING

I/We, being the shareholders have not claimed the dividend as detailed herein below.

Dividend for the Year	DD_Number	Dividend Amount	(Rs)	Dividend_Date
2013-14				05/03/2015

I/We have not received/lost/misplaced/ accidentally destroyed/not encashed the aforesaid Dividend Warrant / Demand Draft. In consideration of Automotive Axles Limited (Company) agreeing to issue to me/us (the first named share holder) duplicate Dividend Warrant / Demand Draft / directly credit to my bank account in lieu of the original Dividend Warrant / Demand Draft.

I/We hereby jointly and severally undertake to defend, indemnify and hold harmless the Company from and against any and all costs, expenses, losses, damages and/or claims incurred by Company to the extent resulting from or arising out of or in connection with such issuance of duplicate Dividend Warrant / Demand Draft / directly crediting to my bank account in lieu of the original Dividend Warrant / Demand Draft.

Name & Address of the Bank:				
Bank Account Number:				
Micr Code & IFSC Code:				
Dated at	this	day	of	20
Signature(s) of Shareholder(s):				

**FINANCIAL EXPRESS** 

# Metro Brands IPO receives 27% subscription on Day 1

PRESS TRUST OF INDIA New Delhi, December 10

FOOTWEAR **RETAILER METRO** Brands' initial public offering got subscribed 27% on the first day of the offering on Friday. The company, which is backed by Rakesh Jhunjhunwala, on Thursday raised more than ₹410 crore from anchor investors.

The IPO received bids for 51,06,330 shares, against 1,91,45,070 shares on offer. This translates to a subscription of 27%, according to data available with the BSE.

The retail individual investors (RIIs) portion got



scriptions. There were no bids for the qualified institutional buyers (QIBs) category on the first day, the data showed. The IPO comprises fresh

issuance of equity shares

worth ₹295 crore and an offer for sale of 2.14 crore equity shares by promoters and other shareholders. The promoters will offload nearly a 10% stake. For the offer, the price band is ₹485-500 per share. On the upper end of the price band, the public issue is expected to fetch ₹1,367.5 crore.

Proceeds from the fresh issue will be utilised towards expenditure for opening new stores of the company, under the 'Metro', 'Mochi', 'Walkway' and 'Crocs' brands and for general corporate purposes.

Currently, the company has 598 stores in 136 cities spread across the country.

# Shriram Properties IPO gets 4.60 times subscription

PRESS TRUST OF INDIA New Delhi, December 10

THE IPO OF Shriram Properties got subscribed 4.60 times on the final day of the offering on Friday. The retail investors category was subscribed more than 12 times.

According to data available with the BSE till 5 pm, the IPO attracted 13,51,21,875 bids for 2,93,51,639 shares on sale, resulting in 4.60 times subscription.

All the categories were oversubscribed. The retail individual investors segment was subscribed 12.72 times, while the qualified institutional buyers (QIBs) portion elicited 1.85 times subscription.

### Day 2: MapmyIndia receives 6.16 times subscription

THE IPO OF CE Info Systems, the parent of MapmyIndia, elicited 6.16 times subscription and all the categories were oversubscribed on the second day of the offering on Friday. The latest data showed the company got 4,33,94,624 bids for 70,44,762 shares on sale, a subscription of 6.16 times.

BHATIA Lost share certificate of Maharashtra Scooters LTD. Folio no. S0000958. Certificate no. 236986-236989, their distinctive no. 8944950-8945149. No. of share 200 Standing in the name(s) of Sudershan Bhatia in the books of m/s Maharashtra Scooters Limited, has been lost and the advertiser have applied to the company for issue of duplicate share certificate(s) in lieu thereof, any person(s) who has/have claim(s) on the said shares should lodge such claim (s) with the company's registrars and transfer agent viz Kfin Technologies Private Limited, Selenium Tower B, Plot No: 31-32 Gachibowli, Financial District, Nanakramgunda Hyderabad- 500 032 within 15 days from the date of this notice failing which the company will proceed to issue duplicate share certificate(s) in respect of the said shares Place: Pune Date: 11-12-2021

# Crompton

—PTI

Crompton Greaves Consumer Electricals Limited CIN: L31900MH2015PLC262254

Registered & Corporate Office: Tower 3, 1" Floor, East Wing; Equinox Business Park, LBS Marg, Kurla (West), Mumbai 400070, India Tel.: +91-22-6167 8499 Fax: +91-22-6167 8383

PUBLIC NOTICE FOR THE ATTENTION OF SHAREHOLDERS OF

E-mail: crompton.investorrelations@crompton.co.in Website: www.crompton.co.in

CROMPTON GREAVES CONSUMER ELECTRICALS LIMITED

Crompton Greaves Consumer Electricals Limited requests its shareholders to register / update their email address and mobile number as per the following procedure:

Contact Company's Registrars and Share Transfer Agent, KFin Technologies Private Limited, by sending an email at einward.ris@kfintech.com along with the request letter, folio no., name of the Member, scanned copy of share

PAN Card and Aadhar Card. Demat Holding Register/update their email addresses and mobile numbers with their relevant depositories through their

No action is required from Shareholders whose email address and mobile number are already correctly updated. For Crompton Greaves Consumer Electricals Limited

certificate (front and back) & self attested copies of

Pragya Kaul

Place: Mumbai Date: 10" December, 2021

### **KERALA WATER AUTHORITY**

## e-Tender Notice

Tender No: 31/21-22/SE/PHC/PKD. Jal Jeevan Mission-2020-21-Providing FHTCs (3096 Nos) in Vadavannur Grama Panchayath. EMD: Rs. 500000. Tender fee: Rs. 16800. Last Date for submitting Tender: 03-01-2022 03:00:pm. Phone: 04912544927. Website www.kwa.kerala.gov.in, www.etenders.kerala.gov.in. Superintending Engineer

KWA-JB-GL-6-695-2021-22 PH Circle, Palakkad



## ZEN TECHNOLOGIES LIMITED

CIN: L72200TG1993PLC015939 Regd. Off.: B-42, Industrial Estate, Sanathnagar, Hyderabad-500018, Telangana, INDIA. +91-40 - 23813281, Fax: +91-40-23813694

Website: www.zentechnologies.com,

Email id: cosec@zentechnologies.com

## NOTICE

Notice is hereby given to the shareholders of the Zen Technologies Limited ("the company") that in view of the notification of Securities And Exchange Board Of India (Share Based Employee Benefits And Sweat Equity) Regulations, 2021, w.e.f 13th August 2021 in supersession of SEBI (Share Based Employee Benefits) Regulations, 2014, the resolutions(s) passed by the board of directors of the company in their meeting held on 24th July 2021 and by the shareholders of the company in their annual general meeting held on 28th August 2021, inter-alia to approve the ZEN TECHNOLOGIES LIMITED EMPLOYEE STOCK OPTION PLAN-2021 ("ZEN ESOS 2021"/"Scheme") and to approve the grant of 40,00,000 (forty lakhs) employee stock options exercisable into 40,00,000 (forty lakhs) equity shares of face value Re. 1/- (rupee one) each under the said scheme, to and for the benefit of eligible persons of the company (including the present and future employees) shall be ratified in the ensuing shareholders' meeting.

This notice is being issued in consultation with and as per the advise of the regulatory authority(ies).

Place: Hyderabad Date: 10th December 2021 For Zen Technologies Limited Hansraj Singh Rajput **Company Secretary** M. No. F11438

# Mobikwik may reduce size of its IPO

**BAIJU KALESH** 

Mumabi, December 10

ONE MOBIKWIK SYSTEMS is looking to cut the size of its deferred initial public offer to \$180 million with founders

Bipin Preet Singh and Upasana Taku averse to selling shares in the firm and seeking instead to raise money in a pre-IPO funding round, according to people familiar

with the development.

The company, a smaller rival to India's digital payments giant Paytm, has started the pre-IPO funding round, which could raise as much as \$50 million, they said, adding that Mobikwik is talking to global investors for the round, and is seeking a valuation of around \$1 billion.

Deliberations are ongoing and details of the funding

round and IPO such as size and valuation could change, the people said.

The company had filed preliminary documents with the markets regulator in December to raise around \$201 million by selling new shares, while its shareholders American Express Co, Bajaj Finance, Sequoia Capital, Cisco Systems and company co-founders Singh and Taku

were selling as much as ₹400 crore worth of shares.

The digital wallet and payments start-up had said in its draft prospectus that the number of new shares sold in the IPO would be reduced if it raises money in a pre-IPO round. A representative for Mobikwik didn't comment on a question about the founders' reluctance to sell their shares. —BLOOMBERG

# Indian aluminium firms enjoy certain advantages in bauxite sourcing, transfer

**KUNAL BOSE** 

UNLIKE **ALUMINIUM SMELTERS** in West Asia benefiting from use of cost effective natural gas and the ones in Europe and Canada from hydro power, production of the white metal in India is based entirely on relatively more expensive coal-fired electricity. But in terms of availability of bauxite resources with high alumina content, this country enjoys a unique advantage over most other production centres.Take China, the world's largest producer of aluminium with a share of 56.67% of the global output of 64.76 million tonnes (mt) in 2020 when its consumption of 37.77 mt was 60.14% of the world total of 62.80 mt. To sustain the mammoth aluminium industry,China is required to import huge quantities of bauxite and also smelter feedstock

Even while China mined about 70 mt of bauxite last year, it was required to import 112 mt of the mineral to be able to make 73 mt of alumina. This, however, was not enough to meet smelters' full requirements of the intermediate chemical alumina leading the country to import 3.84 mt. Clampdown on illegal mining, deteriorating quality of local ore and compulsion to restrict mining related pollution will perennially leave China as a very big importer of bauxite. This is the reason why China is investing heavily in mines and infrastructure development in Guinea, which owns in excess of a quarter of global bauxite reserves and most of that is highly alumina rich.

As against what obtains in China, India bauxite ore though not in the same class as Guinean ore has not stopped Hindalco subsidiary Utkal Alumina International (UAI) and the government owned National Aluminium Company (NALCO) from finding places among the world's lowest cost producers of alumina. Their ownership of bauxite deposits in the hills of Baphlimali and Panchpatmali, respectively that are to last over 25 years, the cost effective and environment friendly system to transfer ore from mines to refineries through single flight multi-curve conveyors and periodic technological interventions to improve Bayer's process technology in use in refineries are the reasons for very low alumina production cost. However, though Vedanta

will match its two Indian peers in terms of refinery operational efficiency it loses out on overall refining cost for its very high level of dependence on external sources for alumina. Against UAI and NALCO securing all the bauxite from its own mines, captive ore supply in the case of Vedanta is less than 10%. The difference in



Vedanta's 2020 alumina production cost of \$235 a tonne and NALCO's \$178 a tonne will be bridgeable only when the former starts drawing 100% bauxite ore from cap-

tive mines. Vedanta Aluminium CEO Rahul Sharma regrets that in spite of reforms brought in through the 2015 Mines and Minerals (Development and Regulation) Amendment Act, not a single bauxite deposit has come under the hammer in last six years. During this period, the country, according to Sharma, spent ₹5,300 crore (\$765 mil-

lion) for bauxite imports. At the same time, Sharma is hopeful that "based on the progress of exploration, the government will be in a position to auction seven to ten mines, each containing deposits between 100 mt and 150 mt, in the New Year. We have recently announced our mega alumina refinery capacity expansion programme and, therefore, Vedanta's hunger for bauxite is so much more heightened. Against this background, expect us to place strong bids at all auctions."

As it would happen, the one

recently completed expansion by way of UAI adding 500,000 tonnes to become a 2 mt refinery and alumina capacity growth proposed by Vedanta and NALCO at their present sites are all in Odisha. This is as it should be. The eastern coastal state alone holds 51% of the country's bauxite resources of 3,897 mt. Moreover, Odisha is holding the second largest coal resources among the states next only to

Jharkhand. NALCO, according to chairman Sridhar Patra, has in the post-second Covid wave has given an extra push to ensure that the long talked about 1 mt fifth stream becomes part of the 2.275 mt operating alumina refinery at Damanjodi by the second quarter of 2023-24. The challenge for the company is to make up for the time lost since March 2020 following the outbreak of Covid-19. In the meantime, Vedanta is to expand its Lanjigarh refinery by 3 mt to 5 mt to make it one of the world's largest single location alumina complexes.

Being a PSU, NALCO enjoys government largesse by way of

allotment of bauxite and coal deposits from time to time. Like New Delhi allotted a 110 mt superior quality bauxite deposit at Pottangi to the company to run the fifth stream of Damonjodi refinery. The plan is to synchronise the commissioning of the fifth refinery  $stream\, and\, ore\, extraction\, from$ Pottangi. Aware that mine openings are a time-consuming proposition involving hosts of regulatory clearances and workslippages, Patra has a contingency plan in place readying a mine in the south block of Panchpatmali to take care of ore requirements of refinery expansion in the pipeline till the mineral starts coming out of Pottangi. Not only are NALCO and Vedanta to build new alumina refining capacity, they are also to expand smelters in downstream.

Sharma says Vedanta will make Jharsuguda a 2 mt smelter from its present capacity of 1.6 mt through brownfield expansion. A lot more ambitious is to further raise BALCO capacity to 1 mt from 570,000 tonnes in the next 24 months. Unlike some of his predecessors, Patra doesn't believe in going to town to announce any expansion before government and board clearances.What,however,can be said is that NALCO is actively considering creation of brownfield smelting capacity of 500,000 at Angul where it runs a 460,000 tonne plant.

(A former FT correspondent, the author is now India correspondent for Euro Money publication Metal Market

## AUTOMOTIVE AXLES LIMITED

(IATF 16949 : 2016 Company) CIN: L51909KA1981PLC004198

Regd. Office: Hootagalli Industrial Area, Off Hunsur Road, Mysuru, Karnataka – 570 018 Email: sec@autoaxle.com Website: www.autoaxle.com

# NOTICE

NOTICE is hereby given that in compliance with the provisions of the Investor Education and Protection Fund Authority (Accounting, Audit, Transfer and Refund) Rules, 2016 ("Rules") and section 124(6) of the Companies Act, 2013 the Company is mandated to transfer all such shares in respect of which dividend has not been paid or claimed for seven consecutive years or more to the Investor Education and Protection Fund (IEPF).

Notice is further given that in accordance with the provisions of the Rule, individual notice has been sent to the respective shareholders at their latest available address in the Companies/Registrar and Share Transfer (RTA) records, inter alia providing the details of shares being transferred to IEPF and the list of such shareholders is also displayed on the website of the Company at <a href="https://www.autoaxle.com">www.autoaxle.com</a>.

The Concerned shareholders are requested to claim the unpaid/unclaimed dividend amount(s) on or before March 12, 2022, for the F.Y 2013-14 and onwards failing which such shares shall be transferred to IEPF. The shareholders may note that upon such transfer, both the unclaimed dividend and the shares transferred to IEPF including all benefits accruing on such shares, if any, can be claimed back by those shareholder from the IEPF Authority after following the procedure prescribed under the

For further information to claim the unpaid/unclaimed dividend(s) the concerned shareholders may contact the RTA of the company at:

Mr. Harish. K, Manager Integrated Registry Management Services Private Limited

No.30, Ramana Residency, 4th Cross, Sampige Road, Malleshwaram, Bengaluru- 560 003 Phone: +91 8023460815-818 Fax: +91 8023460819

Email id: irg@integratedindia.in

Place: Mysuru Date: 10th December, 2021

KALYANI

For Automotive Axles Limited Debadas Panda Company Secretary



Company Secretary & Compliance Officer Membership No. A17167 This is a public announcement for information purposes only and is not a prospectus announcement and does not constitute an invitation or offer to

acquire, purchase or subscribe to securities. Not for release, publication or distribution directly or indirectly, outside India.



# NANDAN TERRY LIMITED

of the Companies Act, 2013 with the Registrar of Companies, Mumbai, Maharashtra. Subsequently, our Company was converted into public limited company vide special resolution passed by our shareholders at the Extraordinary General Meeting held on July 30, 2021 and the name of our Company was changed to "Nandan Terry Limited" pursuant to issuance of fresh certificate of incorporation dated August 12, 2021 by Registrar of Companies, Mumbai, Maharashtra. The Corporate Identification Number of our Company is

Registered Office: Unit No.109, Peninsula Centre, Dr. S.S. Rao Road, Behind Piramal Chembers, Parel (E) Mumbai – 400012, Maharashtra; Corporate Office: Shanti Corporate House, Beside Hira Rupa Hall, Opposite Landmark Hotel, Bopal, Ambli Road, Ahmedabad – 380058, Gujarat Tel. No.: +91- 8780516686, E-mail: cs@nandanterry.com, Website: www.nandanterry.com; Contact Person: Deval Bakulkumar Patel, Company Secretary and Compliance Officer

#### PROMOTERS OF OUR COMPANY: VEDPRAKASH CHIRIPAL, BRIJMOHAN D CHIRIPAL, CHIRIPAL EXIM LLP AND DEVKINANDAN CORPORATION LLP

INITIAL PUBLIC ISSUE OF UPTO [●] EQUITY SHARES OF FACE VALUE OF ₹ 10/- EACH ("EQUITY SHARES") OF NANDAN TERRY LIMITED ("COMPANY" OR "ISSUER") FOR CASH AT A PRICE OF ₹ [•] PER EQUITY SHARE (INCLUDING A SHARE PREMIUM OF ₹ [•] PER EQUITY SHARE), AGGREGATING UP TO ₹ 25,496.17 LAKH (THE "ISSUE"). THE ISSUE WILL CONSTITUTE [ • ]% OF THE POST ISSUE PAID UP EQUITY SHARE CAPITAL OF OUR COMPANY, OUR COMPANY, IN CONSULTATION WITH THE BRLMS, IS CONSIDERING A PRE-IPO PLACEMENT OF SUCH NUMBER OF EQUITY SHARES FOR CASH CONSIDERATION AGGREGATING UP TO ₹ 4,000 LAKH. AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BOOK RUNNING LEAD MANAGERS. IF THE PRE-IPO PLACEMENT IS COMPLETED, THE ISSUE SIZE WILL BE REDUCED TO THE EXTENT OF SUCH PRE-IPO PLACEMENT, SUBJECT TO COMPLIANCE WITH THE MINIMUM OFFER SIZE REQUIREMENTS PRESCRIBED UNDER REGULATION 19(2)(B) OF SCRR.

THE FACE VALUE OF THE EQUITY SHARES IS ₹ 10/- EACH. THE PRICE BAND AND THE MINIMUM BID LOT WILL BE DECIDED BY OUR COMPANY IN CONSULTATION

WITH BRLMS AND WILL BE ADVERTISED IN ALL EDITIONS OF [●], THE ENGLISH NATIONAL NEWSPAPER, ALL EDITIONS OF [●], THE HINDI NATIONAL NEWSPAPER AND [ ] EDITIONS OF [ ], THE REGIONAL NEWSPAPER, (MARATHI BEING THE LOCAL LANGUAGE OF MAHARASHTRA, WHERE OUR REGISTERED OFFICE IS SITUATED), EACH WITH WIDE CIRCULATION, AT LEAST 2 (TWO) WORKING DAYS PRIOR TO THE BID/ISSUE OPENING DATE AND SHALL BE MADE AVAILABLE TO THE BSE LIMITED ("BSE") AND NATIONAL STOCK EXCHANGE OF INDIA LIMITED ("NSE", AND TOGETHER WITH BSE, THE "STOCK EXCHANGES") FOR THE PURPOSE OF UPLOADING ON ITS WEBSITE IN ACCORDANCE WITH THE SECURITIES AND EXCHNAGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS") IN CASE OF ANY REVISION IN THE PRICE BAND, THE BID/ISSUE PERIOD WILL BE EXTENDED BY AT LEAST THREE ADDITIONAL WORKING DAYS AFTER SUCH

REVISION IN THE PRICE BAND, SUBJECT TO THE BID/ISSUE PERIOD NOT EXCEEDING 10 WORKING DAYS. IN CASES OF FORCE MAJEURE, BANKING STRIKE OR SIMILAR CIRCUMSTANCES, OUR COMPANY IN CONSULTATION WITH THE BRLMS, FOR REASONS TO BE RECORDED IN WRITING, EXTEND THE BID/ISSUE PERIOD FOR A MINIMUM OF THREE WORKING DAYS, SUBJECT TO THE TOTAL BID/ISSUE PERIOD NOT EXCEEDING 10 WORKING DAYS. ANY REVISION IN THE PRICE BAND AND THE REVISED BID/ISSUE PERIOD, IF APPLICABLE, SHALL BE WIDELY DISSEMINATED BY NOTIFICATION TO THE STOCK EXCHANGES, BY ISSUING A PUBLIC NOTICE, AND ALSO BY INDICATING THE CHANGE ON THE RESPECTIVE WEBSITES OF THE BRLMS AND AT THE TERMINALS OF THE SYNDICATE MEMBERS AND BY INTIMATION TO THE DESIGNATED INTERMEDIARIES AND THE SPONSOR BANK, IN COMPLIANCE WITH THE SEBI ICDR REGULATIONS. THE FACE VALUE OF THE EQUITY SHARES IS ₹ 10/- EACH AND THE ISSUE PRICE OF ₹ [•] IS [•] TIMES OF THE FACE VALUE OF THE EQUITY SHARES.

The Issue is being made through the Book Building Process, in terms of Rule 19(2)(b) of the Securities Contracts (Regulation) Rules, 1957, as amended ("SCRR") read with

Regulation 31 of the SEBI ICDR Regulations and in compliance with Regulation 6(1) of the SEBI ICDR Regulations, wherein not more than 50% of the Issue shall be allocated on a proportionate basis to Qualified Institutional Buyers ("QIBs") ("QIB Portion"), provided that our Company, in consultation with the BRLMS, may allocate up to 60% of the QIB Portion to Anchor Investors on a discretionary basis in accordance with the SEBI ICDR Regulations ("Anchor Investor Portion"), of which one-third shall be reserved for domestic Mutual Funds, subject to valid Bids being received from domestic Mutual Funds at or above the Anchor Investor Allocation Price. In the event of under-subscription, or non-allocation in the Anchor Investor Portion, the balance Equity Shares shall be added to the Net QIB Portion. Further, 5% of the Net QIB Portion (excluding the Anchor Investor Portion) shall be available for allocation on a proportionate basis only to Mutual Funds, and the remainder of the Net QIB Portion shall be available for allocation on a proportionate basis to all QIBs, including Mutual Funds, subject to valid Bids being received at or above the Issue Price. Further, not less than 15% of the Issue shall be available for allocation on a proportionate basis to Non-Institutional Bidders and not less than 35% of the Issue shall be available for allocation to Retail Individual Investors in accordance with the SEBI ICDR Regulations, subject to valid Bids being received at or above the Issue Price. All Bidders (except Anchor Investors) are required to mandatorily participate in the Issue only through the Application Supported by Blocked Amount ("ASBA") process by providing details of their respective ASBA accounts (including UPI ID in case of RIIs using UPI Mechansim) which will be blocked by the SCSBs, or the bank accounts linked with the UPHD, as applicable, to participate in the Issue. Anchor Investors are not permitted to participate in the Anchor Investor Portion through the ASBA process. For details, see the chapter titled "Issue Procedure" beginning on page 414 of the Draft Red Herring Prospectus ("DRHP") dated December 10. 2021 filed with the Securities and Exchange Board of India ("SEBI")

This public announcement is made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, an initial public offer of its Equity Shares pursuant to the Issue and has filed the DRHP with the SEB

Pursuant to Regulation 26(1) of the SEBI ICDR Regulations, the DRHP filed with SEBI shall be made available to the public for comments, if any, for period of at least 21 days from the date of filing, by hosting it on the website of SEBI at www.sebi.gov.in, websites of the Stock Exchanges i.e., BSE at www.bseindia.com and NSE at www.nseindia.com. respectively and the websites of the BRLMs, i.e. Holani Consultants Private Limited at www.holaniconsultants.co.in and BOI Merchant Bankers Limited at www.boimb.com. respectively. Our Company hereby invites the public to provide comments on the DRHP filed with SEBI with respect to disclosures made therein. The members of public are requested to send a copy of the comments sent to SEBI, to the Company Secretary and Compliance Officer of our Company and/or the BRLMs and the Registrar to the Issue at their respective addresses mentioned below. All comments must be received by our Company and/or the BRLMs and/or the Company Secretary and Compliance Officer of our Company on or before 5:00 p.m. on the 21" day from the aforesaid date of filing the DRHP with SEBI.

nvestments in equity and equity related securities involve a degree of risk and investors should not invest any funds in the Issue unless they can afford to take the risk of losing their entire investment. Investors are advised to read the risk factors carefully before taking an investment decision in the Issue. For taking an investment decision, investors must rely on their own examination of our Company and the Issue, including the risks involved. The Equity Shares offered in the Issue have not been recommended or approved by SEBI, nor does SEBI guarantee the accuracy or adequacy of the contents of the DRHP. Specific attention of the investors is invited to the section titled "Risk Factors" beginning on

Any decision to invest in the Equity Shares described in the DRHP may only be made after the Red Herring Prospectus ("RHP") has been filed with the RoC as there may be material changes in the RHP from the DRHP.

The Equity Shares, when offered, through the RHP, are proposed to be listed on BSE and NSE.

For details of the main objects of the Company as contained in its Memorandum of Association, see "History and Certain Corporate Matters" beginning on page 205 of the DRHP.

The liability of the members of the Company is limited. For details of the share capital and capital structure of the Company and the names of the signatories to the Memorandum of Association and the number of shares subscribed by them of the Company see "Capital Structure" beginning on page 98 of the DRHP. **BOOK RUNNING LEAD MANAGERS TO THE ISSUE** 

401 – 405 & 416 – 418, 4° Floor, Soni Paris Point Jai Singh Highway, Bani Park, Jaipur – 302016 Tel.: +91 141 2203996 Fax: +91 141 2201259

HOLANI CONSULTANTS PRIVATE LIMITED

Email: ipo@holaniconsultants.co.in Investor Grievance ID: complaints.redressal@holaniconsultants.co.in Contact Person: Mr. Vipin Gupta SEBI Registration No.: INM000012467

Website: www.holaniconsultants.co.in

Place: Mumbai

Date: December 10, 2021

BOI MERCHANT BANKERS LTD. **BOI MERCHANT BANKERS LIMITED** Star House 2, Plot No C-4, "G" Block, 1" Floor, Bandra Kurla Complex, Bandra (E), Mumbai 400051

Tel.: +91 22 61312906

Website: www.boimb.com

Email: info@boimb.com Fax: NA Investor Grievance ID: compliance@boimb.com Contact Person: Mr. Sanjay M Phadke SEBI Registration No.: INM000012201

REGISTRAR TO THE ISSUE **LINK**Intime

C – 101, 247 Park, 1" Floor, L.B.S. Marg, Vikhroli (West), Mumbai 400083, Maharashtra, India Tel: +91 22 49186200

Fax: +91 22 49186195 Website: www.linkintime.co.in Email: nandan@linkintime.co.in

LINK INTIME INDIA PRIVATE LIMITED

Investor Grievance ID: nandan@linkintime.co.in Contact Person: Shanti Gopalkrishnan SEBI Registration Number: INR000004058

All capitalized terms used herein and not specifically defined shall have the same meaning as ascribed to them in the DRHP.

For NANDAN TERRY LIMITED On behalf of the Board of Directors

Company Secretary and Compliance Officer

NANDAN TERRY LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public offer of its Equity Shares and has filed the DRHP with SEBI. The DRHP is available on the websites of SEBI at www.sebi.gov.in, websites of the Stock Exchanges i.e., BSE at www.bseindia.com and NSE at www.nseindia.com, respectively and the websites of the BRLMs, i.e. Holani Consultants Private Limited at www.holaniconsultants.co.in and BOI Merchant Bankers Limited at www.boimb.com, respectively. Potential investors should note that investment in equity shares involves a high

This announcement does not constitute an offer of Equity Shares for sale in any jurisdiction, including the United States, and the Equity Shares may not be offered or sold in the United States absent registration under the U.S. Securities Act of 1933 or an exemption from registration. Any public offering of the Equity Shares to be made in the United States will be made by means of a prospectus that may be obtained from the Company and that will contain detailed information about the Company and management, as well as financial statements. However, the Equity Shares are not being offered or sold in the United States.

degree of risk and for details relating to such risk, see the section titled "Risk Factors" of the RHP, when filed. Potential investors should not rely on the DRHP filed with SEBI for

**BENGALURU** 

financialexp.eper.in 



# ಮೈಸೂರು–ಚಾ.ನಗರ ಜಿಲ್ಲೆಯಲ್ಲಿ ಮತದಾನ ಸುಗಮ; ಮಧ್ಯಾಹ್ನದ ತನಕ ಹಲವೆಡೆ ನೀರಸ; ಡಿ.14ರಂದು ಮತ ಎಣಿಕೆ

# ಪರಿಷತ್ ಚುನಾವಣೆ: ಮತಯಂತ್ರದಲ್ಲಿ ಸೇರಿದ 7 ಅಭ್ಯರ್ಥಿಗಳ ಭವಿಷ್ಯ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ದ್ರಿ ಸದಸ್ಯ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಮೈಸೂರು ಜಿಲ್ಲೆಯ 259 ಹಾಗೂ ಚಾಮರಾಜನಗರ ಜಿಲ್ಲೆಯ 134 ಸೇರಿ ಒಟ್ಟು 393 ಮತಗಟ್ಟೆಗಳಲ್ಲಿ ಶುಕ್ರವಾರ ಚುನಾವಣೆ ನಡೆದಿದ್ದು, ಮೈಸೂರು ಜಿಲ್ಲೆಯಾದ್ಯಂತ ಶಾಂತಿಯುತ ಮತ್ತು ಸುಗಮ ಮತದಾನ ನಡೆಯಿತು. ಗ್ರಾಪಂ ಸದಸ್ಯರು, ಶಾಸಕರು, ಸಂಸದರು, ಶಾಸಕರು, ಗ್ರಾಪಂ, ನಗರಸಭೆ, ಪಟ್ಟಣಪಂಚಾಯಿತಿಸದಸ್ಯರುತಮ್ಮ ಹಕ್ಕು ಚಲಾಯಿಸಿ ದರು. ಕಾಂಗ್ರೆಸ್ಅಭ್ಯರ್ಥಿ ಡಾ.ಡಿ.ತಿಮ್ಜಯ್ಯ, ಬಿಜೆಪಿ ಅಭ್ಯರ್ಥಿ ಆರ್.ರಘು ಕೌಟಿಲ್ಲ, ಜಾ.ದಳ ಅಭ್ಯರ್ಥಿ ಸಿ.ಎನ್.ಮಂಜೇಗೌಡ, ಕನ್ನಡ ಚಳವಳಿ ಹೋರಾಟ ಗಾರ ವಾಟಾಳ್ ನಾಗರಾಜ್, ಆರ್.ಮಂಜುನಾಥ್ ಗುರುಲಿಂಗಯ್ಯ, ಕೆ.ಸಿ.ಬಸವರಾಜಸ್ತಾಮಿ ಅವರ ಹಣೆ ಬರಹವನ್ನು ಮತದಾರರು ಬರೆದಿದ್ದು, ಮೈಸೂರು ಜಿಲ್ಲಾದ್ಯಂತ ಶೇ.99.73ರಷ್ಟು ಮತದಾನವಾಗಿದೆ. ಎರಡೂ ಜಿಲ್ಲೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ಮುಗಿದ ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಪಡು ವಾರಹಳ್ಳಿ ಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣ ಕಾಲೇಜಿನಲ್ಲಿರುವ ಸ್ಟಾಂಗ್ ರೂಮ್ಗೆ ಮತಯಂತ್ರಗಳನ್ನು ಭದ್ರವಾಗಿ ಇರಿಸಲಾಯಿತು. ಮೈಸೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭವಾಯಿತು. ಮೈಸೂರು ನಗರಪಾಲಿಕೆಯ ಮತಗಟ್ಟೆ ಕೇಂದ್ರದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ತನ್ರೀರ್ಸೇಠ್, ಎಸ್ .ಎ.ರಾಮದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಮಹಾಪೌರ ರಾದ ಸುನಂದಾ ಪಾಲನೇತ್ರ, ಉಪ ಮಹಾಪೌರ ಅನ್ಷರ್ ಬೇಗ್, ಆಡಳಿತ ಪಕ್ಷದ ನಾಯಕ ಶಿವಕುಮಾರ್, ಕೆ.ಆರ್. ನಗರ ಪುರಸಭೆಯಲ್ಲಿ ಶಾಸಕ ಸಾ.ರಾ. ಮಹೇಶ್ ಮತ ಚಲಾಯಿಸಿದರೆ, ಸಂಸದ ಪ್ರತಾಪ್ ಸಿಂಹ ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮತ ಚಲಾ ಯಿಸಿದರು. ಹುಣಸೂರು ನಗರಸಭೆ ಕಚೇರಿಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ನಂಜನಗೂಡು ನಗರ ಸಭಾ ಕಚೇರಿಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕ ಬಿ.ಹರ್ಷವರ್ಧನ







ಮೈಸೂರು ನಗರಪಾಲಿಕೆ ಆವರಣದಲ್ಲಿ ಶಾಸಕ ಎಲ್.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಾ.ದಳ ಸದಸ್ಯ ಎಸ್ಬಿಎಂ ಮಂಜು, ಮೇಯರ್ ಸುನಂದಾ ಪಾಲನೇತ್ರ ಮತದಾನ ಮಾಡಿದರು.

# ಮೈಸೂರು- ಚಾ.ನಗರ: ಶೇ.99.73ರಷ್ಟು ಮತದಾನ

ಪುರುಷರು–3,244, ಮಹಿಳೆಯರು –3,524 ಮತ ಚಲಾವಣೆ, ಹಕ್ಕು ಚಲಾಯಿಸಿದ ಜನಪ್ರತಿನಿಧಿಗಳು ಮೈಸೂರು: ಪ್ರಮುಖ ಮೂರು ರಾಜಕೀಯ ಜಿಲ್ಲೆಯ 134 ಮತಗಟ್ಟೆ ಸೇರಿ 393 ಮತಗಟ್ಟೆಗಳಲ್ಲಿ <sup>ಕ</sup>ಶೇ.65.65ರಷ್ಟು,

3,244 ಪುರುಷರು, 3,524 ಮಹಿಳೆಯರು, ಒಂದು

ಮುಂದಾಳತ್ವದಲ್ಲಿ ಬಿಜೆಪಿ ಸದಸ್ಯರು ಕೇಸರಿ ರುಮಾಲು

ಧರಿಸಿ ಸಾಲುಗಟ್ಟಿ ಮತ ಚಲಾಯಿಸಿದರು. ಇದಾದ

ಬಳಿಕ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.

ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿರುವ ಮೈಸೂರು– ಮತದಾನ ನಡೆಯಿತು. ಮಧ್ಯಾಹ್ನ 1 ಗಂಟೆ ತನಕ ಶೇ.74.77ರಷ್ಟು ನಡೆದು ಶೇ.68.70ರಷ್ಟು ನಡೆದಿತ್ತು. ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮೈಸೂರುಜಿಲ್ಲೆಯಲ್ಲಿ ಶೇ.33.42 ರಷ್ಟು, ಚಾಮರಾಜ ನಂತರ,ಸೂರ್ಯನ ತಾಪ ಇಳಿಯುತ್ತಿದ್ದಂತೆ ಇತ್ತ ಶುಕ್ರವಾರ ಚುನಾವಣೆ ನಡೆದಿದ್ದು, ಶೇ.99.73ರಷ್ಟು ನಗರ ಜಿಲ್ಲೆಯಲ್ಲಿ ಶೇ.45.27ರಷ್ಟು ನಡೆದು ಶೇ. ಮತದಾನವಾಗಿದೆ. ಮೈಸೂರು ಹಾಗೂ ಚಾಮರಾಜ 37.40ರಷ್ಟು ನಡೆದಿತ್ತು. ಬೆಳಿಗ್ಗೆ ಸಾಲುಗಟ್ಟಿ ಮತ ನಗರ ಜಿಲ್ಲೆಯಿಂದ 6,787 ಮತದಾರರಿದ್ದು, ಅದರಲ್ಲಿ ಚಲಾಯಿಸಲು ಉತ್ಸಾಹ ತೋರದ ಕಾರಣ ಅನೇಕ ಕಡೆಗಳಲ್ಲಿ ಇಬ್ಬರು–ಮೂವರು ಸದಸ್ಯರು ಮತ ಇತರೆ ಮತದಾರರು ಸೇರಿ ಒಟ್ಟು 6,769 ಮಂದಿ ಮತ ಚಲಾಯಿಸಿದ್ದರು. ನಂತರ, ಮತ ಚಲಾಯಿ ಸಲು ಬರ ಚಲಾಯಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 8ಗಂಟೆಯಿಂದ ತೊಡಗಿದ್ದರಿಂದ ಬಿರುಸಿನ ಮತದಾನ ನಡೆದು ಮೈಸೂರು ಜಿಲ್ಲೆಯ 259, ಚಾಮರಾಜನಗರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮೈಸೂರಲ್ಲಿ

ಮತದಾರರನ್ನು ಮುಖಂಡರು ಮತಗಟ್ಟೆ ಕೇಂದ್ರಕ್ಕೆ ಕರೆತರುವ ಕೆಲಸ ಮಾಡಿದರು. ಮೂರೂ ಪಕ್ಷಗಳ ನಾಯಕರಿಂದ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದ ಮತದಾರರು ಕೊನೆಗೂ ಮತಗಟ್ಟೆಗೆ ಆಗಮಿಸಿ ಸಾಲುಗಟ್ಟೆ ಮತ ಚಲಾಯಿಸಿದ್ದರಿಂದ ಅಂತಿಮವಾಗಿ ಸಂಜೆ ನಾಲ್ಕು ಗಂಟೆಗೆ ಮೈಸೂರಲ್ಲಿ ಶೇ.99.76ರಷ್ಟು, ಚಾಮರಾಜನಗರದಲ್ಲಿ ಶೇ.99.69ರಷ್ಟು ನಡೆದು

ಶೋಭಾ, ವಿರೋಧ ಪಕ್ಷದ ನಾಯಕಿ ಅಶ್ವಿನಿ ಅನಂತು **ಪ್ರತ್ಯೇಕವಾಗಿ ಆಗಮಿಸಿ ಹಕ್ಕು ಚಲಾವಣೆ:** ನಗರ ಅವರ ನೇತೃತ್ವದಲ್ಲಿ ಜಾ.ದಳದ ಸದಸ್ಯರು ಮತ ನಮ್ಮ ನಾಯಕರು. ಅವರೊಂದಿಗೆ ಫೋಟೋ ಪಾಲಿಕೆ ಮತಗಟ್ಟೆಯಲ್ಲಿ ಶಾಸಕ ತೆನ್ಫೀರ್ಸೇಠ್ ನೇತೃತ್ವ ಚಲಾಯಿಸಿದರು. ಪಾಲಿಕೆ ದಲ್ಲಿ ಕಾಂಗ್ರೆಸ್ ಸದಸ್ಯರು, ಶಾಸಕ ಎಲ್.ನಾಗೇಂದ್ರ, ಗುಂಪುಗೂಡಿದ್ದ ಪಾಲಿಕೆ ಸದಸ್ಯರು ತಮ್ಮ ಅಭ್ಯರ್ಥಿಗೆ ಮಹಿಳಾ ಸದಸ್ಯರು ನಿಂತುಕೊಂಡರು. ಶಾಸಕ ತನ್ವೀರ್ ಮೊದಲ ಪ್ರಾಶಸ್ತ್ರದ ಮತವನ್ನು ಕೊಡುವಂತೆ ಮನವಿ ಸೇಠ್ ಅವರು ಬಿಜೆಪಿ ಸದಸ್ಯರೊಂದಿಗೆ ಉಭಯ ಮಹಾಪೌರ ಸುನಂದಾ ಪಾಲನೇತ, ಅವರ ಮಾಡುತ್ತಿದ್ದರು. ಜಾ.ದಳ ಸದಸ್ಯರು ಮತ ಚಲಾಯಿಸಿ ಹೊರ ಬರುವ ಹೊತ್ತಿಗೆ ಶಾಸಕ ಜಿ.ಟಿ.ದೇವೇಗೌಡರು ಮತ ಹಾಕಲು ಬಂದಿದ್ದರಿಂದ ಎಲ್ಲರೂ ಒಟ್ಟಿಗೆ ನಿಂತು

ಫೋಟೋ ತೆಗೆಸಿಕೊಂಡರು. ಜಿ.ಟಿ.ದೇವೇಗೌಡರು ಆವರಣದಲ್ಲಿ ತೆಗೆಸಿಕೊಂಡರೆ ತಪ್ಪೇನೂ ಇಲ್ಲ ಎನ್ನುವ ಮೂಲಕ ಕುಶಲೋಪರಿ ವಿಚಾರಿಸುತ್ತಲೇ ಮೊದಲ ಮತ ನಮಗೆ, ಎರಡನೇ ಮತ ನಿಮ್ಮ ಅಭ್ಯರ್ಥಿಗೆ ಹಾಕಿಕೊಳ್ಳಿ ಎನ್ನುವಂತೆ ಹೇಳಿ ತಮಾಷೆ ಮಾಡಿದರು.

## ಗ್ರಾಮಾಂತರದಲ್ಲಿ ಮಂದಗತಿ

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮಂದಗತಿಯಲ್ಲಿ ಮತದಾನ ಸಾಗಿತು. ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿಯಲ್ಲಿ 25 ಸದಸ್ಯರಿದ್ದು, ಬೆಳಿಗ್ಗೆ 11.30ರವರೆಗೂ ಕೇವಲ ಓರ್ವ ಗ್ರಾಮ ಸದಸ್ಯ ಮಾತ್ರ ಮತದಾನ ಮಾಡಿದ್ದರು. ಮತಗಟ್ಟೆಯಲ್ಲಿ ಸಿಬ್ಬಂದಿ ಕಾದು ಕುಳಿತಿದ್ದರು. ಮೈಸೂರು ತಾಲ್ಲೂಕಿನ ಆನಂದೂರು ಗ್ರಾಮ ಪಂಚಾಯಿತಿ ಕಾರ್ಯಾಲಯ ದಲ್ಲೂ ಮಂದಗತಿಯಲ್ಲಿ ಸಾಗಿದರೂ ಇಲ್ಲಿನ 18 ಮಂದಿ ಸದಸ್ಯರು ಒಟ್ಟಿಗೆ ಆಗಮಿಸಿಮತ ಚಲಾಯಿಸಿದರು. ಮಧ್ಯಾಹ್ಡದ ನಂತರ ಮತದಾನ ಬಿರುಸು ಪಡೆದುಕೊಂಡಿದ್ದರಿಂದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ನಿಟ್ಟುಸಿರುಬಿಟ್ಟರು.

#### ಜಿಟಿಡಿ ಹೇಳಿದವರಿಗೆ ಮತ

ಮೈಸೂರು ತಾಲ್ಲೂಕಿನ ಬಹಳಷ್ಟು ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಜಿ.ಟಿ.ದೇವೇಗೌಡರು ಬೆಂಬಲಿತರು. ಅವರು ಹೇಳಿದ ಮಾತನು ತೆಗೆದು ಹಾಕುವವರಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ನಾವೆಲ್ಲರೂ ಜಿ.ಟಿ.ದೇವೇಗೌಡರ ಬೆಂಬಲಿಗರಾಗಿದ್ದೇವೆ. ಹಾಗಾಗಿ ಅವರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ ಎಂದು ಮೈಸೂರಿನ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಸದಸ್ಯರು ಮತದಾನಕ್ಕೆ ಆಗಮಿಸಿ ವೇಳೆ ಸಂತೋಷದಿಂದಲೇ

### ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ,ಹುರ ಸೇರಿ ಹಲವು ಮತಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮೈಸೂರು ಉಪವಿಭಾಗಧಿಕಾರಿ ಕಮಲಾಭಾಯಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಅವರು ನಂಜನಗೂಡು,ಹುಣಸೂರು ತಾಲ್ಲೂಕು ಸೇರಿದಂತೆ ಇನ್ನಿತರ ಮತಗಟ್ಟೆಗಳಿಗೆ ಭೇಟಿ ನೀಡಿ ಬಂದೋಬಸ್ತ್ ವೀಕ್ಷಿಸಿದರು.ಸುಗಮ ಮತದಾನಕ್ಕಾಗಿ ಜಿಲ್ಲೆಯಾದ್ಯಂತ 259 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಮತದಾನ ಕೇಂದ್ರದ ಸುತ್ತಮುತ್ತ 144 ನೇ ಸ್ತಕ್ಷನ್ ಜಾರಿ ಮಾಡಲಾಗಿತ್ತು.

ಕಳೆದಿದೆ

ಕುಮಾರಸ್ವಾಮಿ ಎಂ.ಕೆ ರವರ ಬಾಬ್ತು

ಮೈಸೂರು ಸಿಟಿ, ವಿದ್ಯಾರಣ್ಯಮರಂ,

1ನೇ ಮೇನ್, 8ನೇ ಕ್ರಾಸ್, ಸಿಐಟಿಬಿ

ನಿವೇಶನ ಸಂಖ್ಯೆ-109(ಮುನ್ನಿಪಲ್

ನಂ-09) ರ ಮೂಲ ಮಂಜೂರಾತಿ ಪತ್ರ, ಸ್ವಾಧೀನ ಪತ್ರ, ಕ್ರಯ ಪತ್ರ

ಕಳೆದಿದ್ದು ಯಾರಿಗಾದರೂ ಸಿಕ್ಕಲ್ಲಿ

ಸಂಪರ್ಕಿಸಿ : 9036279327

ಮೈಸೂರು ನಗರಾಭವೃದ್ಧಿ ಪ್ರಾಧಿಕಾರ ಮೈಸೂರು

ಸಂಖ್ಯೆ:ಮೈನಪ್ರಾ/ವಿತ-2/2021-22

ದಿನಾಂಕ: 09.12.2021

ಅರುಣಾಚಲಂ, ಮನೆ ನಂ. ಎ.ಬಿ.ಟಿ

ಚಾಮರಾಜ ಡಬಲ್ ರೋಡ್, ಮೈಸೂರ

–570024 ಇವರಿಗೆ ಮೈಸೂರು ನಗರಾ

ಭಿವೃದ್ಧಿ ವಿಶ್ವಸ್ಥ ಮಂಡಳಿಯಿಂದ 'ಆಶಾ

ಯೋಜನೆಯಡಿ' ದಟ್ಟಗಳ್ಳಿ 'ಇ' & 'ಎಫ್'

ಬ್ಲಾಕ್ ಬಡಾವಣೆ ಅಳತೆ 6.00 X 9.00

ಮೀಟರ್. ನಿ.ಸಂ. 325 ದಿನಾಂಕ:05-

09-1987 ರಂದು ಮಂಜೂರಾಗಿದು

ದಿನಾಂಕ: 27-09-1987 ರಂದ

ಹಂಗಾಮಿ ಸ್ವಾಧೀನಪತ್ರ, ತಾತ್ತಾಲೀ

ಖಾತಾಪತ್ರ, ರಹದಾರಿ ಪತ್ರ ಪಡೆದಿರುತ್ತಾರೆ

ಮೂಲ ಮಂಜೂರಾತಿದಾರರಾದ ಶೀ. ಟಿ

ಅಯ್ಯಪ್ಪಸ್ವಾಮಿ ಉರುಫ್ ಟಿ.ಅಯ್ಯಸ್ತಾವಿ

ಬಿನ್ ಲೇಟ್ ಅನುಣಾಚಲಂ ರವರ

ಶ್ರೀಮತಿ. ಎಸ್.ಪದ್ಶಾವತಿ ಕೊಂಂ ಶ್ರೀ ಎಸ್.ವೆಂಕಟಾಚಲಂ, ಮನೆ ನಂ. 842, ಕೆ.ಆರ್.ಮೊಹಲ್ತಾ, ಸುಣ್ಣದಕೇರಿ 3ನೇ

ಕ್ರಾಸ್, ಮೈಸೂರು ರವರಿಗೆ ಖಾಲಿ

್ರ ನಿವೇಶನದ ಶುದ್ಧ ಕ್ರಯಪತ್ರವನ್ನು

ದಕ್ಷಿಣ, ಮೈಸೂರು ರವರ ಕಛೇರಿಯಲ್ಲಿ 1

ನೇ ಪುಸ್ತಕದ ಸಂಪುಟ ಸಂಖ್ಯೆ. 5501

ಪುಟ ಸಂ. 245–253 ದೆಸ್ತಾವೇಜ

ಸಂಖ್ಯೆ.209 ದಿನಾಂಕ:18-05-2002

ರಂದು ನೋಂದಾಯಿಸಿರುತಾರೆ. ಶ್ರೀಮತಿ

ಎಸ್.ಪದ್ಮಾವತಿ ರವರು ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಖಾತಾ ದಾಖಲಿಸಿ ಕೊಂಡು ಕಂದಾಯ ಪಾವತಿಸುತ್ತಿರುತ್ತಾರೆ

ಸದರಿಯವರು ಮೈಸೂರು ನಗರಾಭಿವೃದಿ

ಪ್ರಾಧಿಕಾರಕ್ಕೆ ಕ್ರಯಪತ್ರ ಕೋರಿ ಅರ್ಜಿ

ಶ್ರೀಮತಿ. ಎಸ್.ಪದ್ಮಾವತಿ ಕೊಂಂ ಶ್ರೀ

ಎಸ್.ವೆಂಕಟಾಚಲಂ, ಮನೆ ನಂ. 613/2,

ಕೆ/9, ಸುಣ್ಣದಕೇರಿ 1ನೇ ಅಡ್ಡ ರಸ್ತೆ

ಕೆ.ಆರ್.ಮೊಹಲ್ಲಾ, ಮೈಸೂರು ರವರು

ಕ್ಷಯಪತ್ರ ಕೋರಿ ಮೈಸೂರು ನಗರಾಭಿವೃಡಿ

ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುತ್ತಾರ

ಆದ್ದರಿಂದ ಇವರಿಗೆ ಸದರಿ ನಿವೇಶನವನ್ನ

ಕ್ರಯಪತ್ರದಂತೆ ವರ್ಗಾವಣೆ ಮಾಡಿ ಕ್ರಯಪತ್ರ ನೀಡುವ ಬಗ್ಗೆ ಈ ಪ್ರಕಟಣೆ

ಹೊರಡಿಸಿದ ಹದಿನೈದು ದಿನಗಳೊಳಗೆ

ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಲಿಖತ

ವಾಗಿ ಆಯುಕ್ತರು, ಮೈಸೂರು ನಗರಾಭ

ವೃದ್ಧಿ ಪ್ರಾಧಿಕಾರ, ಮೈಸೂರು ಇವರಿಗೆ

ಸಲ್ಲಿಸುವುದು. ನಿಗದಿತ ಅವಧಿಯಲ್ಲಿ

ಆಕ್ಷೇಪಣೆ ಸಲ್ಲಿಸದಿದ್ದಲ್ಲಿ, ಆಕ್ಷೇಪಣೆ ಏನೂ

ಇಲ್ಲವೆಂದು ಭಾವಿಸಿ ಕಾನೂನಿನ ರೀತ್ತಾ

ವಿಶೇಷ ತಹಶೀಲಾರ್.

ಮುಂದಿನ ಕ್ಷಮವಹಿಸಲಾಗುವುದು.

ಸಲ್ಲಿಸಿರುತ್ತಾರೆ.

ಮೈಸೂರ

ಉಪನೋಂದಣಾಧಿಕಾರಿ,

್ ಸಾಮೂಹಿಕ



ಬಿಜೆಪಿ ಅಭ್ಯರ್ಥಿ ಆರ್.ರಘು ಮೊದಲ ಪ್ರಾಶಸ್ತ್ರದ ಮತ ಗಳಲ್ಲಿ ಜಯಗಳಿಸುತ್ತಾರೆ. ಕೇಂದ್ರದ ಬಿಜೆಪಿ ಸರ್ಕಾರ ಗ್ರಾಪಂ ಗಳಿಗೆ ಹೆಚ್ಚಿನ ಅನುದಾನ, ಅಧಿಕಾರ ನೀಡಿದೆ. ಈ ಹಿಂದೆ ಜಿಪಂಗೆ ಅನುದಾನ ಬರುತ್ತಿತ್ತು. ನರೇಂದ್ರಮೋದಿ ಸರ್ಕಾರ ಬಂದ ಮೇಲೆ ನೇರವಾಗಿ ಗ್ರಾಪಂಗೆ ಹೋಗುತ್ತಿದೆ. ಎಲ್ಲೇ ಹೋದರೂ ಬಿಜೆಪಿಗೆ ಮತ ಹಾಕುತ್ತೇವೆ ಅಂತ ಹೇಳುತ್ತಿದ್ದರು. ಕಾಂಗ್ರೆಸ್, ಜಾ.ದಳದ

ಬಗ್ಗೆ ಜನರು ಬೇಸತ್ತಿದ್ದಾರೆ. ಈ ಚುನಾವಣೆಯ ಫಲಿತಾಂಶವು ಅಭಿವೃದ್ಧಿ ಪರವಾಗಿ ಬರಲಿದೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರು ಹೇಳಿ ರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ನಾವೆಲ್ಲರೂ ಜಿ.ಟಿ.ದೇವೇಗೌಡರ ಬೆಂಬಲಿಗರಾಗಿದ್ದೇವೆ. ಹಾಗಾಗಿ, ಅವರು ಹೇಳಿರುವ ಇಬ್ಬರು ಅಭ್ಯರ್ಥಿಗಳಿಗೆ ನಮ್ಮ ಮತ ಚಲಾಯಿಸಿದ್ದೇವೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ಖುಷಿ ನೀಡಿದೆ. ಪಕ್ಷೇತರ ಅಭ್ಯರ್ಥಿಗಳು ಸೇರಿ ಎಲ್ಲರೂ ಮತ ಕೇಳಿದ್ದಾರೆ. ನಮ್ಮ ನಾಯಕರಾದ ಶಾಸಕ ಜಿ.ಟಿ.ದೇವೇಗೌಡ ಅವರು 2 ಮತಗಳನ್ನು ಯಾರಿಗೆ ಹಾಕಬೇಕೆಂದು ಸೂಚಿಸಿದ್ದಾರೆ.

■ ರೇಣುಕಾ, ಗ್ರಾಪಂ ಅಧ್ಯಕ್ಷೆ, ಆನಂದೂರು

ಬೆಂಬಲಿಗರಿಗೂ ಇಲ್ಲ ತಿಂಡಿ-ಊಟ

ಮೈಸೂರು: ಮೈಸೂರು ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಬಲಿಗರಿಗೆ ಊಟ-ತಿಂಡಿ ವ್ಯವಸ್ಥೆ ಮಾಡುತ್ತಿದ್ದ ಮುಖಂಡರು ಈ ಬಾರಿ ಚುನಾವಣಾ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದವರಿಗೂ ಸರಿಯಾಗಿ ನೋಡಿಕೊಂಡಿರಲಿಲ್ಲ. ಹೀಗಾಗಿ, ಮೈಸೂರು ತಾಲ್ಲೂಕಿನ ಮತಗಟ್ಟೆಯೊಂದ ರಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಯಾದರೂ ತಿಂಡಿ ಬಾರದ ಕಾರಣ ಏಜೆಂಟ್ ಕೂರದೆ ಜಾಗ ಖಾಲಿ ಮಾಡಿದ್ದರು. ಕೊನೆಗೆ ಸ್ಥಳೀಯವಾಗಿ ವ್ಯವಸ್ಥೆಯನ್ನು ಮುಖಂಡರು ಮಾಡುವ ಮೂಲಕ ಏಜೆಂಟರನ್ನು ಮತ್ತೆ ಮನವೊಲಿಸಿ ಸಂಜೆ ತನಕ ಕೂರಿಸಿದರು. ಗೊಣಗುತ್ತಲೇ ಹಲವರು ತಮ್ಮ ಪಕ್ಷದ ಪರವಾಗಿ ಕೆಲಸ ಮಾಡಿ, ಚುನಾವಣೆ ಕಾರ್ಯ

# ಮತ ಚಲಾಯಿಸಿದ ಮೈಸೂರು ಪಾಲಿಕೆ ಸದಸ್ಯರು

ತಮ್ಮ ಹಕ್ಕು ಚಲಾಯಿಸಿದರು



ಮೈಸೂರು ನಗರಪಾಲಿಕೆ ಆವರಣದಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು. ಶಾಸಕರಾದ ತನ್ವೀರ್ಸೇಟ್

ಹಾಗೂ ನಾಗೇಂದ್ರ ಅವರು ತಮ್ಮ ತಮ್ಮ ಪಕ್ಷದ ಸದಸ್ಯರೊಂದಿಗೆ ಹಾಜರಿದ್ದರು.

ಮೈಸೂರು: ಮಹಾಪೌರ- ಉಪ ಮಹಾಪೌರರ ಚುನಾವಣೆಯಲ್ಲಿ ಸದಸ್ಯರ ಜೊತೆಗೆ ನಾಮ ನಿರ್ದೇಶಿತ ಸದಸ್ಯರು ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ಮತ ಚಲಾಯಿಸಿದರು. ಪಿ.ಟಿ.ಕೃಷ್ಣ, ಚಿಕ್ಕವೆಂಕಟು, ಎಲ್.ಜಗದೀಶ್, ಕೆ.ಜೆ.ರಮೇಶ್, ಆಶಾ ನಾಗಭೂಷಣ್ ಸಿಂಗ್ ಅವರು ಬಿಜೆಪಿ ಪಕ್ಷದ ಸದಸ್ಯರೊಂದಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುವ ಮೂಲಕ ಗಮನ ಸೆಳೆದರು. ನಾಮ ನಿರ್ದೇಶಿತ ಸದಸ್ಥರಿಗೆ ಮತದಾನ ಹಕ್ಕು ಇಲ್ಲವೆಂದು ಭಾವಿಸಿದ್ದರು. ಆದರೆ, ಜಿಲ್ಲಾಧಿ ಕಾರಿ ಕಚೇರಿಯಿಂದ ಮಾಹಿತಿ ಪಡೆದುಕೊಂಡಿ ದರು. ಸೇರ್ಪಡೆಯಾಗಿದ್ದರಿಂದ ಬಹಳ ಖುಷಿಯಿಂದ ಮತಚಲಾಯಿಸಿ ಸಂಭ್ರಮಿಸಿದರು.

ಸಂಭ್ರಮವೇ ಇಲ್ಲದ ಪಾಲಿಕೆ ನಗರಪಾಲಿಕೆ ಮತಗಟ್ಟೆಯಲ್ಲಿ ಪಾಲಿಕೆ ಸದಸ್ಯರನ್ನು ಹೊರತುಪಡಿಸಿದರೆ ಬೇರ್ಯಾವ

ಮೈಸೂರು: ಇತ್ತೀಚೆಗೆ ಯುವ ಸಮೂಹ ಡ್ರಗ್ರ್

ಸೇವನೆ ಒಂದು ಫ್ಯಾಷನ್ ಎಂದು ತಿಳಿದುಕೊಂಡಿ

ದ್ದಾರೆ. ಡ್ರಗ್ಸ್ ಹಾವಳಿಯನ್ನು ತಪ್ಪಿಸಲು ಕಲಬುರಗಿ

ಸ್ಕೆಕ್ಲಿಂಗ್ ಕ್ಲಬ್ನಾಂದ ನಗರದಲ್ಲಿ ಜಾಗೃತಿ

ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು

ಎಂದು ನಗರ ಪೊಲೀಸ್ ಕಮಿಷನರ್ ಡಾ.

ಕಲಬುರಗಿ ಸೈಕ್ಲಿಂಗ್ ಕ್ಲಬ್, ಯುವ ಸಬಲೀ

ಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ರಾಷ್ಟ್ರೀಯ

ಸಾಹಸ ಅಕಾಡೆಮಿ ಸಹಯೋಗದಲ್ಲಿ 'ಮಾದಕ

ವಸ್ತು ಬೇಡ' ಎಂಬ ಧ್ಯೇಯದೊಂದಿಗೆ ನಗರದ

ಇಂತಹ ವ್ಯಸನಗಳಿಂದ ಯುವ ಸಮೂಹ

ಚಂದ್ರಗುಪ್ತ ಹೇಳಿದರು.

ಸಂಭ್ರಮವೇ ಇರಲಿಲ್ಲ. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಒಟ್ಟಾಗಿ ಮಾತನಾಡುತ್ತಿದ್ದರು. ಉಳಿದಂತೆ ಸಿಬ್ಬಂದಿ ಕಚೇರಿಗೆ ಆಗಮಿಸಿ ಕರ್ತವ್ಯದಲ್ಲಿತೊಡಗಿದ್ದರು. ಉಳಿದಂತೆ,ಬೇರ್ಯಾರೂ ಪಾಲಿಕೆಯತ್ತ ಸುಳಿಯದ ಕಾರಣ ಪೊಲೀಸರು ವಿರಾಮವಾಗಿ ಕುಳಿತಿದ್ದರು.

ಅಭ್ಯರ್ಥಿಗಳಿಗಿಲ್ಲ ಹಕ್ಷಿನ ಅವಕಾಶ: ಚುನಾ

ಡ್ರಗ್ಸ್ ಸೇವನೆ ತಡೆಯಲು ಸೈಕ್ಲಿಂಗ್ ಜಾಗೃತಿ

ಕಲಬುರಗಿ ಸೈಕ್ಲಿಂಗ್ ಕ್ಲಬ್ನಿಂದ ಮೈಸೂರಿನಲ್ಲಿ ಜಾಗೃತಿ ಅಭಿಯಾನ

ಕಾರ್ಯಕರ್ತರೂ ಕಾಣಿಸಿಕೊಳ್ಳದ ಕಾರಣ ವಣೆಯಲ್ಲಿ ಸ್ಪರ್ಧೆ ಮಾಡಿರುವ ಏಳು ಅಭ್ಯರ್ಥಿ ಗಳು ಚುನಾಯಿತ ಸದಸ್ಯರಲ್ಲದ ಕಾರಣ ಮತ ದಾನದಿಂದ ದೂರ ಉಳಿಯಬೇಕಾಯಿತು. ಡಾ.ಡಿ.ತಿಮ್ಮಯ್ಯ,ಆರ್.ರಘು,ಸಿ.ಎನ್.ಮಂಜೇ ಗೌಡ,ವಾಟಾಳ್ ನಾಗರಾಜ್, ಆರ್.ಮಂಜು ನಾಥ್, ಗುರುಲಿಂಗಯ್ಯ, ಕೆ.ಸಿ.ಬಸವರಾಜಸ್ವಾಮಿ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸದಸ್ಯರಾಗದ ಕಾರಣ ಮತ ಚಲಾಯಿಸುವ ಹಕ್ಕು ಹೊಂದಿರಲಿಲ್ಲ.



ಮೈಸೂರು ನಗರಪಾಲಿಕೆಯ ನಾಮನಿರ್ದೇಶಿತ ಐವರು ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.

ಮೈಸೂರು: ಹ್ಯೂಮನ್ ರೈಟ್ಸ್ ಸೋಶಿಯಲ್ ಜಸ್ಷಿಸ್ ಲಿಬರ್ಟಿಸ್ ಆಕ್ಷಿವ್ ಫೋರಂನ ಮೈಸೂರು ವಿಭಾಗದ ಉದ್ಘಾಟನಾ ಕಾರ್ಯಕ್ರಮವನ್ನು ಡಿ.12ರಂದು ಬೆಳಗ್ಗೆ 10 ಗಂಟೆಗೆ ಕನಕದಾಸ ನಗರ, ದಟ್ಟಗಳ್ಳಿ 3ನೇ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ. ಫೋರಂನ ರಾಜ್ಯಾಧ್ಯಕ್ಷ ಆರ್.ಎಸ್.ಚಂದ್ರಶೇಖರ್, ಸಲಹೆಗಾರರಾದ ಆರ್.ಗಂಗಾಧರ್, ಎನ್.ವೆಂಕಟೇಶ ಮೂರ್ತಿ ಇನ್ಷಿತರರು ಭಾಗವಹಿಸಲಿದ್ದಾರೆ. ಮಾಹಿತಿಗಾಗಿ ಮೊ.ಸಂ.9886859517 ಸಂಪರ್ಕಿಸಬಹುದು.

20x30. ಲಾಲ್ಬಹುದೂರ ಶಾಸ್ತ್ರಿನಗರ, ನಿವೇಶನ ಖಾತೆ, ಸ್ವಾಧೀನ ಮಂಜೂರಾತಿ ಪತ್ರದ ದಾಖಲೆ ಮನೆಯಿಂದ ಕಾಣೆಯಾಗಿದೆ. ಸಿಕ್ಕಿದವರು ಕೂಡಲೇ ಘೋನ್ ಮಾಡುವುದು

0821-2482162

# ಕಳೆದಿದೆ

ಏಕನಾಥರೈ ಮತ್ತು ವಿಜಯಕುಮಾರ ರವರ ಮೈಸೂರು ತಾಲ್ಲೂಕು

ಜಯಪುರ ಹೋಬಳಿ, ಮರಟೀಕ್ಯಾತನಹಳ್ಳಿ ಗ್ರಾಮದ ಸರ್ವೇ ನಂ. 117/1,2,3, 118/1,2,3, 119/1 2 ಮತ್ತು 120 ಹಾಗೂ ಬೋಗಾದಿ ಗಾಮದ ಸರ್ವೇ ನಂ.279/1.2 ಇದರ ್ರ ಖಾತಾ ವರ್ಗಾವಣೆ ಪತ್ರ ಕಳೆದಿದ್ದು, ಸಿಕ್ಕಿದವರು ಸಂಪರ್ಕಿಸಿ

9448054220, 9448065225

ಸ್ಥಳ : ಮೈಸೂರು ದಿನಾಂಕ : 1೦ನೇ ಡಿಸೆಂಬರ್ 2೦21

ನಂಜನಗೂಡು ತಾಲ್ಲೂಕು ವ್ಯವಸಾಯೋತ್ವನ್ನ ಮಾರಾಟ ಸಹಕಾರ ಸಂಘ ನಿಯಮಿತ, ನಂಜನಗೂಡು.

### ವಾರ್ಷಿಕ ಮಹಾಸಭೆ

ನಮ್ಮ ಸಂಘದ 2020–21ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ದಿನಾಂಕ:18–12–2021ನೇ ಶನಿವಾರ ಬೆಳಗ್ಗೆ 11.00 ಗಂಟೆಗೆ ಶ್ರಾವಣ ಕಲ್ಯಾಣ ಮಂಟಪ (ಕೌಸಲ್ಯ ಕಾಂಪ್ಲೆಕ್ಸ್), ಜೆ.ಎಸ್.ಎಸ್. ಪಾಲಿಟೆಕ್ಟಿಕ್ ಕಾಲೇಜು ಎದುರು, ನಂಜನಗೂಡು ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೆ.ಜಿ.ಮಹೇಶ್ ಕುರಹಟ್ಟಿ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಆಹ್ವಾನ ಪತ್ರಿಕೆ ತಲುಪದಿದ್ದವರು ಇದನ್ನೇ ಆಹ್ವಾನ ಪತ್ರಿಕೆ ಎಂದು ಪರಿಗಣಿಸಿ ಸಂಘದ ಸದಸ್ಯರುಗಳು ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ತಿಗೊಳಿಸಬೇಕಾಗಿ ಕೋರಲಾಗಿದೆ.

ದಿನಾಂಕ:09-12-2021 ಸ್ಥಳ: ನಂಜನಗೂಡು

ಕಾರ್ಯಕಾರಿ ಮಂಡಳಿ ಅಪ್ಪಣೆ ಮೇರೆಗೆ, ಶ್ರೀಮತಿ ಜೆ.ಎಂ. ಜಯಲಕ್ಷ್ಮಿ, ಕಾರ್ಯದರ್ಶಿ.

ಟಿ.ಎ.ಪಿ.ಸಿ.ಎಂ.ಎಸ್.ಲಿ.,ನಂಜನಗೂಡು.

#### ಆಕೆಲ್ ನಿಯಮಿತ

CIN: L51909KA1981PLC004198 ನೊಂಂದಾಯಿತ ಕಛೇಲಿ: ಹೂಟಗಳ್ಲ ಕೈಗಾಲಕಾ ಪ್ರದೇಶ, ಹುಣನೂರು ರಸ್ತೆ ಪಕ್ಕ, ಮೈಸೂರು, ಕರ್ನಾಟಕ - 570 018 ಇ-ಮೇಲ್: sec@autoaxle.com ವೆಬ್ಸ್ಟ್ರೆಚ್: www.autoaxle.com

ಈ ಮೂಲಕ ಸೂಚನೆ ನೀಡುವುದೇನೆಂದರೆ ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ(ಲೆಕ್ಕಪತ್ರ ನಿರ್ವಹಣೆ, ಪರಿಶೋಧನೆ ಮತ್ತು ವರ್ಗಾವಣಿ) ನಿಯಮ ಕಟ್ಟಳೆಗಳು, 2016 ("ನಿಯಮಗಳು") ಮತ್ತು 2013ರ ಕಂಪನಿಗಳ ಕಾಯ್ದೆ ಕಲಂ 124(6)ರನ್ನೆಯ ಕಂಪನಿಯು ನಿರಂತರವಾಗಿ ಏಳು ವರ್ಷ ಅಥವಾ ಅದಕ್ಕೂ ಹೆಚ್ಚಿನ ಕಾಲ ಡಿವಿಡೆಂಡ್

ನಿಯಮಗಳ ಕಟ್ಟಳೆಗಳಂತೆ ಮತ್ತು ತಿಳಸುವುದೇನೆಂದರೆ, ಸಂಬಂಧಪಟ್ಟ ಷೇರುದಾರರಿಗೆ, ಕಂಪನಿಯೊಂದಿಗೆ/ರಿಜಿಷ್ಟಾರ್ ಮತ್ತು ಷೇರು ದಾಖಲೆಗಳು(ಆರ್.ಟ.ಎ)ರಲ್ಲ ಲಭ್ಯವಿರುವ ಅವರ ಇತ್ತೀಔನ ವಿಳಾಸಗಳಗೆ ನೋಚೀಸ್ ಕಳುಹಿಸಲಾಗಿದೆ. ಇಂಟರ್ ಆಅಯಾ ಐ.ಇ.ಪಿ.ಎಫ್ಗೆ ವರ್ಗಾಯಿಸಲಾದ ಷೇರುಗಳ ವಿವರಗಳನ್ನು ಕಂಪನಿಯ ವೆಬ್ಸೈಬ್ನಲ್ಲ ಹಾಗೂ

ಪಾಪತಿಯಾಗದ/ಕ್ಷೈಮ್ ಮಾಡದ ಡಿವಿಡೆಂಡ್-ಗಳನ್ನು ಮಾರ್ಚ್ 12, 2022 ರೊಳಗಾಗಿ ಕ್ಷೈಮ್ ಮಾಡಬೇಕು. ತದನಂತರ ಕ್ಷೈಮ್ ಮಾಡಲು ವಿಫಲರಾದಲ್ಲ ಅಂತಹ ಷೇರುಗಳನ್ನು ಐ.ಇ.ಪಿ.ಎಫ್ಗೆ ವರ್ಗಾಯಸಲಾಗುತ್ತದೆ. ಏನಾದರೂ ಇದ್ದಲ್ಲ, ಅಂತಹ ಷೇರುಗಳಗೆ ಸೇರಿಕೊಳ್ಳುವ ಪ್ರಾಧಿಕಾರದಿಂದ "ನಿಯಮ"ಗಳಡಿ ನಿಗದಿಪಡಿಸಲಾದ ಕ್ರಮಗಳನ್ನು ಅನುಸರಿಸಿ ಕ್ಲೈಮ್ ಮಾಡಿಕೊಳ್ಳಬೇಕಾಗುತ್ತದೆ.

ಶ್ರೀ. ಹರೀಶ್ ಕೆ, ವ್ಯವಸ್ಥಾಪಕರು ಇಂಚಿಗ್ರೇಬೆಡ್ ರಿಜಿಸ್ಟ್ನಿ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈವೆಟ್ ಅಮಿಟೆಡ್, ನಂ.3೦, ರಮಣ ರೆಸಿಡೆಸ್ಸಿ, 4ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003. ಫೋನ್: +91 80 23460815-818 ಫ್ಯಾಕ್ಸ್: +91 80 23460819

ದೇಬದಾಸ್ ಪಾಂಡ



# (IATF 16949 : 2016 Company)

ಸೂಚನೆ

ಪಾವತಿಯಾಗದ ಅಥವಾ ಕ್ಷೈಮ್ ಆಗದಿರುವಂತಹ ಷೇರುಗಳನ್ನು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ (ಐಇಪಿಎಫ್)ಗೆ ಕಡ್ಡಾಯವಾಗಿ ವರ್ಗಾಯಿಸಬೇಕು.

ಅಂತಹ ಷೇರುದಾರರ ಪಟ್ಟಯನ್ನು ಕಂಪನಿಯ ವೆಬ್ಸೈಟ್ <u>www.autoaxle.com</u> ನಲ್ಲೂ ಸಹ ಪ್ರದರ್ಶಿಸಲಾಗಿದೆ. ಸಂಬಂಧಪಟ್ಟ ಷೇರುದಾರರಿಗೆ ಕೋರಿಕೊಳ್ಳುವುದೇನೆಂದರೆ, ಹಣಕಾಸು ವರ್ಷ 2013–14 ರ ನಂತರದ ಅವರ

ಪಾವತಿಯಾಗದ/ಕ್ಷೈಮ್ ಆಗದ ಡಿವಿಡೆಂಡ್(ಗಳ) ವಿವರಗಳು ಬೇಕಾದಲ್ಲ ಕಂಪನಿಯ (ಆರ್ೞಎ)ರವರನ್ನು ಕೆಳಕಂಡ ವಿಳಾಸದಲ್ಲ ಸಂಪರ್ಕಿಸಬಹುದು:

ಇ–ಮೈಲ್: <u>irg@integratedindia.in</u>

**ಆಟೋಮೋೞವ್ ಆಕ್ಟೆಲ್ಸ್** ಪರವಾಗಿ

ವಲಯ ಕಛೇರಿ-2 ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಚಾಮುಂಡಿವಿಹಾರ ಕ್ರೀಡಾಂಗಣಕ್ಕೆ ಆಗಮಿಸಿದ ಸೈಕಲ್ ರ್ಯಾಲಿ ಸ್ವಾಗತಿಸಿ ಅವರು ಮಾತನಾಡಿದರು. ಯುವಕರು ಹೆಚ್ಚು ಮಾದಕ ವಸ್ತುಗಳನ್ನು ನೀಡಲಾಗುವುದು ಎಂದರು. ಸೇವಿಸಿ, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಅಭಿಯಾನಕ್ಕೆ ಇಲಾಖೆಯಿಂದ ಎಲ್ಲ ರೀತಿಯ

ಕಲಬುರಗಿ ಸೈಕ್ಲಿಂಗ್ ಕ್ಲಬ್ ಕಿರಣ್ ಕುಮಾರ್ ಮಾತನಾಡಿ, ಸುಮಾರು 45 ಮಂದಿ ಕಲಬುರಗಿಯಿಂದ ಮೈಸೂರಿಗೆ ಬಿಂದಿದ್ದೇವೆ. ಮೈಸೂರಿನಿಂದ ಶನಿವಾರ ಬೆಳಿಗ್ಗೆ 5.30ಕ್ಕೆ ರ್ಯಾಲಿ ಹೊರಡಲಿದ್ದು, ಮೈಸೂರಿನ 30 ಮಂದಿ ಈ ರ್ಯಾಲಿ ಜೊತೆ ವಿರಾಜಪೇಟೆಗೆ ಬರಲಿದ್ದಾರೆ ಎಂದರು.

ಶಾಲಿನಿ ರಜನೀಶ್, ಪ್ರವೀಣ್ಕುಮಾರ್, ಸಂತೋಷ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.